

## ಮೂಲ : ಕಳೆ ಸಂಶೋಧನಾ ನಿರ್ದೇಶನಾಲಯ, ಜಬಲ್ಪುರ್, ಮಧ್ಯಪ್ರದೇಶ

ಅನುವಾದಕರು : ಡಾ. ಭಾಂಡಿಶ್, ಆರ್. ಬಲ್ಲಾಜ್, ಶ್ರೀಮತಿ. ಶಶಿಕಲಾ ಎಸ್. ಕದಮ್, ಶ್ರೀ ಜೋಗೀಶ್, ಎಸ್.

### ಘಾಫೇನಿಯಂ ನಿರ್ವಹಣೆಗಾಗಿ ಸಲಹಾಗಳು ಮತ್ತು ಸೂಚನೆಗಳು

ಘಾಫೇನಿಯಂ ಕಳೆಯು ಸಾಮಾನ್ಯವಾಗಿ ಕ್ಯಾರೆಟ್ ಕಳೆ ಹಾಗೂ ಕಾಂಗ್ರೆಸ್ ನಿಡವೆಂದು ಕರೆಯಲಾಗುತ್ತದೆ. ವರ್ಷಕೊಮ್ಮೆ ಕಂಡುಬರುವ ಈ ಕಳೆಯನ್ನು ಗಟ್ಟಿರಿ ಹುಲ್ಲು ಎಂದು ಸಹಾ ಕರೆಯಲಾಗುತ್ತದೆ. ಇದರ ಮೂಲ ದೇಶಗಳು ಮೆಕ್ಸಿಕೋ, ಟ್ರಿನಿಡಾಡ್, ಅಮೇರಿಕಾ ಮತ್ತು ಅಫ್ರಿಕೆನಾ ಎಂದು ತಿಳಿದು ಬಂದಿದೆ, ಈ ಕಳೆಯು ಭಾರತದಲ್ಲಿ ಮೊದಲ ಬಾರಿ ಪ್ರಣಯಲ್ಲಿ 1956 ರಲ್ಲಿ ಕಂಡುಬಂದಿದ್ದು ನಂತರ ಕಾಳ್ಜಿಷ್ಟಿನಂತೆ ಹರಡಲ್ಪಟ್ಟಿದೆ. ಮೊದಲೊದಲು ಇದು ಖಾಲಿ ಅನಾವಶ್ಯಕ ಜಾಗದಲ್ಲಿ ಕಂಡುಬಂದಿದ್ದು, ಇತ್ತೀಚಿನ ದಿನಗಳಲ್ಲಿ ಬೆಳೆಗಳ ಮಧ್ಯ ಕಳೆಯಾಗಿ ತೊಂದರೆಯನ್ನು ಉಂಟುಮಾಡುತ್ತಿದೆ ಈದಿನಗಳಲ್ಲಿ ಘಾಫೇನಿಯಂ ಕಳೆಯು ಸರಿಸುಮಾರು 35 ಮಿಲಿಯನ್ ಹಕ್ಕೀರ್ ಪ್ರದೇಶದಲ್ಲಿ ಹರಡಿದೆ, ಈ ಸಂಧರ್ಭದಲ್ಲಿ ಘಾಫೇನಿಯಂ ತೊಂದರೆಯ ಬಗ್ಗೆ ಎಚ್ಚರವಹಿಸಬೇಕಾಗಿದೆ.



### ಘಾಫೇನಿಯಂ ಕಳೆಯು ಹರಡುವ ಬಗ್ಗೆ

ಘಾಫೇನಿಯಂ ಸಾಮಾನ್ಯವಾಗಿ ಬೀಜಗಳ ಮೂಲಕ ಹರಡುವಂತಹದ್ದಾಗಿದೆ, ಇದರ ಬೀಜಗಳು ಹಂಸುರವಾಗಿರುವುದರಿಂದ ಗಾಳಿ, ನೀರು, ಮತ್ತು ಮನುಷ್ಯನ ಚಟುವಟಿಕೆಗಳ ಮೂಲಕ ಹರಡುತ್ತದೆ. ಘಾಫೇನಿಯಂ ಕತ್ತರಿಸಿದ ಕಾಂಡದಿಂದಲೂ ಬೆಳೆಯುವ ಸಾಮಧ್ಯವನ್ನು ಹೊಂದಿದೆ. ಇದು ಜ್ಯೋವಿಕ ರಾಸಾಯನಿಕ ಪ್ರಕ್ರಿಯೆಯ ಮೂಲಕ ತನ್ನ ಜೊತೆಯಲ್ಲಿರುವ ಹಾಗೂ ಇತರ ಸಸ್ಯ ಬೆಳವಣಿಗೆಯನ್ನು ನಿರ್ಧಾರಿಸುತ್ತದೆ, ಹಾಗೂ ತನ್ನ ಬೆಳವಣಿಗೆಯನ್ನು ಹೆಚ್ಚಿಸಿಕೊಳ್ಳಲು ಪ್ರಯೋಗಗಳನ್ನು ಮಾಡುತ್ತದೆ.

## ಘಾರ್ಡೆನಿಯಂ ಒಂದು ಭಯಾನಕ ಕಳೆಯಾಗಿದೆ ಹಿತೆ?



ಸಾಮಾನ್ಯವಾಗಿ ಘಾರ್ಡೆನಿಯಂ ಮನುಷ್ಯ ಹಾಗೂ ಪೆಶುಗಳಿಗೆ (ಸಾಕು ಘಟಣೆಗಳಿಗೆ) ವಿಷತಾರಿ, ಸಮನ್ಯತ್ವಕ್ಕೆ ಹಾಗೂ ಬೇನೆಯನ್ನು ಉಂಟುಮಾಡುವಂತಹ ಒಂದು ಕಳೆಯಾಗಿದೆ.

ಭಾರತ ಮತ್ತು ಆಸ್ಟ್ರೇಲಿಯದಲ್ಲಿ ಈ ಕಳೆಯು ಚರ್ಮ ಸಂಭಂದಿ ದರ್ಮ್ಯ (ಅಸ್ತಮಾ), ಮೂರಿನ ಹೊಳ್ಳೆ ಹಾಗೂ ಗಂಟಲು ನೋವೆ ಮುಂತಾದ ರೋಗಗಳನ್ನು ತರುವಂತಹ ಒಂದು ದೊಡ್ಡ ಮೂಲವಾಗಿದೆ ಎಂದು ಪರಿಗಣಿಸಲಾಗಿದೆ, ಇಂತಹ ಕಾರಿಗರಿಗಳ

ಹೊರತಾಗಿಯೂ ಹಲವಾರು ಸಮಸ್ಯೆಗಳಿಗೆ ಕಾರಣವಾಗಿದೆ ಅವುಗಳೊಂದರೆ ನಡೆದಾಡುವ ದಾರಿಗಳನ್ನು ಮುಚ್ಚುತ್ತದೆ, ಉದ್ದಾನವನಗಳ ಅಂದವನ್ನು ಕೆಡಿಸುತ್ತದೆ ಮತ್ತು ತೋಟ ಹಾಗೂ ಜನವಸತಿಗಳ ಪ್ರದೇಶದಲ್ಲಿಯೂ ತೊಂದರೆಯನ್ನು ಉಂಟು ಮಾಡುತ್ತದೆ.

## ಘಾರ್ಡೆನಿಯಂ ಕಳೆ ನಿರ್ವಹಣೆಯ ವಿಧಾನಗಳು

ಘಾರ್ಡೆನಿಯಂ ನಿರ್ವಹಣೆಯ ಸಫಲತೆಯು, ದೊರೆಯುವ ಸಮಗ್ರ ತಂತ್ರಜ್ಞಾನಗಳನ್ನು ಕಾರ್ಯರೂಪಕ್ಕೆ ತರುವುದರಲ್ಲಿ ಅವಲಂಬಿಸಿದೆ

**ಕಳೆಯನ್ನು ಬೇರು ಸಹಿತ ಕೀಳುವುದು:** ಮಳಗಾಲದ ಸಮಯದಲ್ಲಿ ಕಾಂಗ್ರೆಸ್ ಗಿಡಗಳಲ್ಲಿ ಹೂ ಬರುವ ಮುನ್ನ, ಅವುಗಳನ್ನು ಬೇರುಸಹಿತ ಕೀಳಬೇಕು. ಈ ಸಮಯದಲ್ಲಿ ಘಾರ್ಡೆನಿಯಂ ಕಳೆ ನಿರ್ವಹಣೆ ಮಾಡಲು ಗ್ರಾಮೀಣ ಹಾಗೂ ನಗರ ಸಭೆ ಪ್ರದೇಶಗಳಲ್ಲಿ ಕೂಲಿಯಾಳುಗಳನ್ನು ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು ಸ್ವಚ್ಚತ ಅಧಿಯಾನ ಯೋಜನೆಗಳಿಂದಿಯಲ್ಲಿ ಒದಗಿಸಲಾಗುತ್ತದೆ.

**ಯಾಂತ್ರೀಕ ನಿರ್ವಹಣೆ :** ಘಾರ್ಡೆನಿಯಂ ಕಳೆಯು ಮಾರಿಯ ಕಾಲದಲ್ಲಿ ಮೊಳಕೆಯೋಡೆಯುತ್ತದೆ ಈ ಸಮಯದಲ್ಲಿ ಹೂ ಬರುವ ಮುಂಚೆ ಯಾಂತ್ರೀಕವಾಗಿ ಆಳವಾದ ಉಳಿಮೆ ಮಾಡಿದರೆ ಮಿತವ್ಯಯದಲ್ಲಿ ನಿಯಂತ್ರಿಸಬಹುದು ಹಾಗೂ ಇದು ಕಾಂಪೋಸ್ಟ್ ಆಗಿ ಪರಿವರ್ತನೆಯಾಗುತ್ತದೆ. ಉಳಿದುಕೊಂಡಿರುವ ಕಳೆಯನ್ನು ರಾಸಾಯನಿಕಗಳನ್ನು ಸಿಂಪಡಿಸುವ ಮೂಲಕ ನಿಯಂತ್ರಿಸಬೇಕು, ಇಲ್ಲದಿಷ್ಟಲ್ಲಿ ಕಳೆಯು ಮತ್ತೆ ಬೆಳೆಯುವ ಸಂಭವವಿರುತ್ತದೆ.

ನಾಂಸ್ಕ್ರಿತಿಕ ನಿರ್ವಹಣೆ: ಮಾಗಿಯ ಕಾಲದಲ್ಲಿ ಬೇಗ ಬೆಳೆಯವಂತಹ ಬೆಳೆಗಳಾದ ಸಜ್ಜೆ , ಅಗಸೆ ಬೆಳೆಯವಂತ ಸಲಹೆ ನೀಡುವುದರ ಮೂಲಕ ವಾರ್ಧನಿಯಂ ಕಚೇಯನ್ನು ತಡೆಗಟ್ಟಬಹುದು.

ಕಾನೂನು ರೀತಾಂತ್ರಕ ನಿರ್ವಹಣೆ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಾರ್ಧನಿಯಂ ಒಂದು ವಿಷಯಾರಿ ಕಳೆಯಿಂದ ಪರಿಗಣಿಸಿ ಕಾನೂನು ಜಾರಿಗೊಳಿಸುವ ಮೂಲಕ ಶಾಲೆ ನಿರ್ವಹಣದ ಮಾಲಿಕರನ್ನು ಹೊಣೆಯಾಗಿಸಿದೆ. ಪುರಸಭೆಗಳು/ ನಗರಸಭೆಗಳು, ಸಾರಿಗೆ ಇಲಾಖೆ, ನೀರಾವರಿ ಇಲಾಖೆಗಳು ಸರಿಯಾದ ವಿಧಾನಗಳ ಮೂಲಕ ವಾರ್ಧೇನಿಯಂ ನಿಯಂತ್ರಿಸಲು ಹೊಣೆಗಾರರನ್ನಾಗಿ ಮಾಡಲಾಗಿದೆ.

ರಾಸಾಯನಿಕಗಳ ಬಳಕೆಯ ಮೂಲಕ ನಿಯಂತ್ರಣ : ಕೂಲಿಯಾಳಗಳ ಕೊರತೆ ಹಾಗೂ ಅಧಿಕ ವೆಚ್ಚ ಕೆಂಡುಬಂದಲ್ಲಿ ಈ ಕಚೇಯನ್ನು ಕೆಳಗಿನ ರಾಸಾಯನಿಕಗಳ ಮೂಲಕ ನಿಯಂತ್ರಿಸಬಹುದು  
 ಅ) ಗ್ರೋಫೋನ್ಸೆಟ್ (1-1.5%)  
 ಆ) ಮೆಟ್ರಿಬ್ಲ್ಯಾಸಿನ್ (0.3-5%)



ಜ್ಯೋವಿಕ ನಿಯಂತ್ರಣ : ಉದ್ದೇಶ ಪೂರ್ವಕವಾಗಿ ಕೀಟಗಳನ್ನು ಬಳಸುವುದರ ಮೂಲಕ ಈ ಕಚೇಯನ್ನು ಹಕ್ಕೋಟಿಗೆ ತರಬಹುದು. ಜ್ಯೋವಿಕ ನಿಯಂತ್ರಕಗಳನ್ನು ಬಳಸಿದ್ದಲ್ಲಿ ಮಿತವ್ಯಯ ಹಾಗೂ ಇತರ ಕೀಟಗಳಿಗೆ ಹಾನಿಯಾಗದಂತೆ ಪರಿಸರ ವ್ಯವಿಧ್ಯತೆ ಕಾಣಾಡಬಹುದು. ಹಲವಾರು ಜ್ಯೋವಿಕನಿಯಂತ್ರಕಗಳಿವೆ ಅವುಗಳಲ್ಲಿ ಘಂಗ್ಯ, ನೆಮಟೋಡ, ಬಸವನ ಹುಳು, ಗೋಡೆಹುಳು ಹಾಗೂ ಸ್ವಧಾರಾತ್ಮಕ ಗಿಡಗಳು ಪ್ರಮುಖವಾದವುಗಳು ಸ್ವಜಾತಿ ಜ್ಯೋವಿಕ ನಿಯಂತ್ರಕಗಳು ವೃದ್ಧಿಸಿಕೊಳ್ಳುವ ಹಾಗೂ ತನ್ನಷ್ಟಕ್ಕೆ ಹರಡಿಕೊಳ್ಳುವ ಸಾಮಧ್ಯ ಹೊಂದಿವೆ, ಈ ಮಧ್ಯ ಬೇರೆ ನಿಯಂತ್ರಕ ಗಳನ್ನೂ ಅವಧಾರಾತ್ಮಕ ಮತ್ತು ಸರದಿಯಾತ್ಮಕವಾಗಿ ಬಳಸಬೇಕಾಗುತ್ತದೆ.

ಸಮಗ್ರ ನಿಯಂತ್ರಣ ವಿಧಾನವು ಬಹು ಸರಳವಾಗಿರುತ್ತದೆ. ಇಲ್ಲಿವರೆಗೆ ಜ್ಯೋವಿಕ ನಿಯಂತ್ರಕಗಳಲ್ಲಿ ಯ್ಯಾಗೋಗ್ರಾಮ ಬ್ಯೂಕೆಲರೇಟ್ ಎನ್ನುವ ಕೀಟ ಬಹು ಭರವಸೆಯದ್ವಾರಿದೆ. ಎಲ್ಲಿ ಈ ಕಚೇಯು

ವ್ಯವೇಶಿಸಿ ದೊಡ್ಡ ಪ್ರಮಾಣದಲ್ಲಿ ಹರಡಿಕೊಂಡಿರುತ್ತದೆಯೋ ಅಲ್ಲಿಗೆ, ಕಳೆಯ ಮೂಲ ದೇಶದಿಂದ ಜ್ಯೋವಿಕ ನಿಯಂತ್ರಕವನ್ನು (ಕಳೆಯ ಪರಾವಲಂಬಿ ಕೀಟಗಳನ್ನು) ಆಮದು ಮಾಡಿಕೊಳ್ಳಬೇಕು.

ಭಾರತದಲ್ಲಿ ಯ್ಯಾಗೋಗಾಮು ಬೈಕೆಲರೇಟ್ ಜ್ಯೋವಿಕ ನಿಯಂತ್ರಕದ ಪರಿಚಯ : ಕಾಂಗ್ರೆಸ್ ಕಳೆಯ ನಿಯಂತ್ರಣದ ಯಶಸ್ವಿನ ಆಧಾರದ ಮೇಲೆ ಮೆಕ್ಸಿಕೋ ಬೈಟಲ್ ಯ್ಯಾಗೋಗಾಮು ಬೈಕೆಲರೇಟ್‌ವನ್ನು ಮೆಕ್ಸಿಕನ್ ದೇಶದಿಂದ ಆಮದು ಮಾಡಿಕೊಳ್ಳಲಾಗಿದೆ ಪ್ರಯೋಗ ಮತ್ತು ಸ್ಥೇತ್ರ ಅಭಾವಾನಿಂದಿಂದ ಇದು ನಿರ್ದಿಷ್ಟವಾಗಿ ಕಾಂಗ್ರೆಸ್ ಕಳೆಯನ್ನು ಮಾತ್ರ ತಿನ್ನತ್ತದೆ ಎಂದು ತಿಳಿದುಬಂದಿದೆ. ಆದುದರಿಂದ ಭಾರತ ಸರ್ಕಾರವು ಇದರ ಬಳಕೆಗೆ ಅನುಮತಿಯನ್ನು ಕೊಟ್ಟಿತು ಹಾಗಾಗಿ ಮೆಕ್ಸಿಕನ್ ಬೈಟಲ್‌ನ್ನು ಬಹು ಉತ್ಪಾದನೆ ಮಾಡಿ ಈ ಕಳೆಯನ್ನು ನಿಯಂತ್ರಿಸಲಾಗುತ್ತಿದೆ

ಮೆಕ್ಸಿಕನ್ ಬೈಟಲ್ ಜೀವನ ಚರಿತ್ರೆ : ಈ ಬೈಟಲ್ ನ ಮರಿ ಹಾಗೂ ಘೋಡ ಹುಳು ಹಾಥೀನಿಯಂ ಕಳೆಯ ಎಲೆಗಳನ್ನು ತಿನ್ನತ್ತದೆ. ಈ ಹುಳುವು ತೆಱು ಹಳದಿ ಅಥವಾ ನಸುಗೆಂಪು ಬಣ್ಣದಾಗಿದ್ದು ಅದರ ರೆಕ್ಕೆಗಳ ಮೇಲೆ ಕಂಡು ಬಣ್ಣದ ಪಟ್ಟಿಗಳು ಇರುತ್ತದೆ. ಇದರ ಮೊಟ್ಟೆಗಳು ಹಳದಿ ಬಣ್ಣದಾಗಿದ್ದು ಎಲೆಯ ಅಡಿಯಲ್ಲಿ ಗುಂಪಾಗಿ ಕಂಡುಬರುತ್ತದೆ. ಈ ಮೊಟ್ಟೆಗಳು 4-7 ದಿನಗಳಲ್ಲಿ ಮರಿಗಳು ಹೊರಬರುತ್ತದೆ. ಮರಿಹುಳು 10-15 ದಿನಗಳವರೆಗೆ ಎಲೆಗಳನ್ನು ತಿಂದು ಕೋಶಾವಸ್ಥೆಗೆ ಮಣ್ಣನ್ನು ಸೇರುತ್ತದೆ, ಕೋಶಾವಸ್ಥೆಯಿಂದ 8-12 ದಿನಗಳಲ್ಲಿ ಘೋಡ ಕೀಟ ಹೊರ ಬರುತ್ತದೆ ಈ ಕೀಟವು 22-32 ದಿನಗಳವರೆಗೆ ತನ್ನ ಜೀವಿತಾವಧಿಯನ್ನು ಪೂರ್ಣವಾಗಿ ಮಾಡುತ್ತದೆ. ಒಂದು ಹೆಣ್ಣು ಕೀಟವು ತನ್ನ ಜೀವಿತಾವಧಿಯಲ್ಲಿ 2500 ಮೊಟ್ಟೆಗಳನ್ನು ಇಡುತ್ತದೆ.





ಬೀಟಲ್‌ಳು ಪಾಥೇನಿಯಂನ್ನು ಯಾವ ರೀತಿಯಲ್ಲಿ ನಾಶಮಾಡುತ್ತವೆ : ಮರಿಹುಳುಗಳು ಹಾಗೂ ಫೈರ್‌ಡೆಟೆಟ್‌ಗಳು ಪ್ರಾರಂಭದಲ್ಲಿ ಪಾಥೇನಿಯಂ ಎಲೆಗಳನ್ನು ತಿನ್ನುವ ಸಾಮರ್ಥ್ಯ ಹೊಂದಿರುತ್ತವೆ. ಮರಿಹುಳು ಮೃದುವಾದ ಎಳೆಯ ಎಲೆಗಳನ್ನು ತಿಂದು ದೊಡ್ಡದಾದಮೇಲೆ ಬಲಿತ ಎಲೆಗಳನ್ನು ತಿನ್ನುತ್ತವೆ. ಬೀಟಲ್ ಗಳನ್ನು ಬಿಡುಗಡೆ ಮಾಡಿದ ನಂತರ ಅವು ಸ್ಥಳೀಕರಣ ಹೊಂದಿ ದೊಡ್ಡ ವ್ರಮಾಣದಲ್ಲಿ ಎಲೆಗಳನ್ನು ನಾಶಮಾಡುವುದು ಕಂಡುಬರುತ್ತದೆ. ನಿರಂತರ ಎಲೆಗಳ ನಾಶದಿಂದ ಬೀಜ ಸಂಗ್ರಹವು ಕಡಿಮೆಯಾಗಿ ಬೇರೆ ಸಸ್ಯಗಳ ಸಂರಕ್ಷಣೆಗೆ ಅನುವು ಮಾಡಿದಂತಾಗುತ್ತದೆ.

ಸಾಮಾನ್ಯವಾಗಿ ಈ ಕೀಟಗಳು ಜುಲ್ಯೆಯಿಂದ ಸೆಪ್ಪಂಬರೆಗೂ ಶ್ರಯಾತ್ಮಕವಾಗಿರುತ್ತವೆ ಹಾಗೂ ನೀರಾವರಿ ಪ್ರದೇಶಗಳಲ್ಲಿ ಇವು ಫೆಬ್ರವರಿಯಿಂದ - ಏಪ್ರೆಲ್ ವರೆಗೂ ಕಂಡುಬರುತ್ತವೆ. ಪಾಥೇನಿಯಂ ತಳೆಯ ನಾಶವು ಕೀಟ ಸಂಖ್ಯೆಗಳ ಪ್ರಮಾಣವನ್ನು ಅವಲಂಬಿಸಿರುತ್ತದೆ, ಕೀಟಗಳ ಸಂಖ್ಯೆಯು ಮಳೆ ಮತ್ತು ಉಷ್ಣಾಂಶಗಳನ್ನು ಅವಲಂಬಿಸಿರುತ್ತದೆ ನಿರಂತರವಾಗಿ ಒಂದೇ ಪ್ರದೇಶದಲ್ಲಿ 3-4 ವರ್ಷಗಳವರೆಗೆ ಈ ಕೀಟ ಸಂತತಿಯಿದ್ದಲ್ಲಿ ಮತ್ತೆ ಸಸ್ಯ ದ್ವೇಷಿತ ಮರುಕಳಿಸುತ್ತದೆ.




ಈ ಬೀಟಲ್‌ನು ನೇರವಾಗಿ ಹಾಗಳನ್ನು ತಿನ್ನುವುದಿಲ್ಲ ಹೂ ಕೆಳಗಿರುವ ಮೃದು ಪದರಗಳನ್ನು ತಿಂದು ಪರೋಷವಾಗಿ ಹೂ ಗಳನ್ನು ನಾಶಮಾಡುತ್ತದೆ, ಒಂದು ಬೀಟಲ್ 6 ಹೂ ಗಳನ್ನು 10 ದಿನದಲ್ಲಿ ನಾಶ ಮಾಡುತ್ತದೆ. ಒಂದು ಘೌಢ ಕೀಟದ ಜೀವಿತಾವಧಿಯ 30 ರಿಂದ 150 ದಿನಗಳಾಗಿರುತ್ತದೆ.

ಮೆಕ್ಸಿಕಾನ್ ರ್ಯೂಗೊಂಡು ಬೀಟಲ್‌ಿಂದ ಆಧಿಕ ಉಪಯೋಗ : ಈ ಕೀಟಗಳ ಬಿಡುಗಡೆಯಿಂದ ಮಧ್ಯಪ್ರದೇಶದ ಜಬಲ್ಪುರ್ನಲ್ಲಿ 200 ಹೆಕ್ಟೇರ್ ಪ್ರದೇಶದಲ್ಲಿದ್ದ ಪಾಥೇನಿಯರ್ ಅನ್ನ ಮೂರು ವರ್ಷಗಳಲ್ಲಿ ನಿಯಂತ್ರಿಸಲಾಗಿದೆ. ಹೆಚ್ಚು ಮಳ ಬೀಟುವ ಪ್ರದೇಶಗಳಲ್ಲಿ ಈ ಕಳೆಯ ಜ್ಯೋತಿಕ ನಿಯಂತ್ರಣ ಮಾಡುವಲ್ಲಿ ಈ ಕೀಟಗಳು ಹೆಚ್ಚು ಸಾಮಧ್ಯ ಹೊಂದಿವೆ.

ಈ ಕೀಟಗಳ ಜ್ಯೋತಿಕ ನಿಯಂತ್ರಣದ ಮೂಲಕ ಪಾಥೇನಿಯಂ ನಿಯಂತ್ರಿಸಿದಲ್ಲಿ ಬಹು ಮುಖ ಆಧಿಕ ಉಪಯೋಗ ಪಡೆಯಬಹುದು ಅವುಗಳಿಂದರೆ ಪರಿಸರದ ರಕ್ಷಣೆ ಹಾಗೂ ಜನರ ಆರೋಗ್ಯವನ್ನು ಸಹಾ ಹೆಚ್ಚಿಸಬಹುದು.

ಬಿಡುಗಡೆ ಮಾಡುವ ಅವಧಿ ಕಾಲ: ಮೆಕ್ಸಿಕನ್ ರ್ಯೂಗೊಂಡು ಬ್ಯಾಕಲರೆಟವನ್ನು ಬಿಡುಗಡೆ ಮಾಡುವ ಪ್ರಶ್ನೆ ಸಮಯ ಪ್ರಾರಂಭದ ಮಳಗಾಲವಾಗಿದೆ ಈ ಸಮಯದಲ್ಲಿ ಪರಿಸರದಲ್ಲಿ ಹೆಚ್ಚು ಎಳೆಯ ಪಾಥೇನಿಯಂ ಕಂಡುಬರುತ್ತದೆ.

ಬಿಡುಗಡೆಯ ವಿಧಾನ: ಘೌಢ ಕೀಟಗಳನ್ನು ಪಾಥೇನಿಯಂ ಮೇಲೆ ಚೆಲ್ಲಬಹುದು. ಮರಿಹುಳದ ಕೊನೆಯ ಹಂತದ ಅವಸ್ಥೆಯಲ್ಲಿ ಬಿಡುವುದಾಗಿದೆ ಏಕೆಂದರೆ ಕಳೆಯನ್ನು ಸುಮಾರು ತಿಂದ ಮೇಲೆ ಮಣಿಗೆ ಪ್ರವೇಶಿಸಿ ಕೊಶಾವಸ್ಥೆ ಹೊಂದುವುದರಿಂದ ಬೇರೆಕಡೆ ಹೋಗುವುದನ್ನು ತಡೆಯಬಹುದು. ಕೊಶಾವಸ್ಥೆಯಿಂದ ಹೊರಬಂದ ಕೀಟವು ಅದೇ ಪ್ರದೇಶದಲ್ಲಿ ಮತ್ತೆ ಕಳೆಯನ್ನು ತಿಂದು ಮೊಟ್ಟೆಯಿಡಲು ಅನುಕೂಲವಾಗುತ್ತದೆ.



ಫ್ರೆಡ್ ಕೀಟಗಳ ಬಿಡುಗಡೆಯ ಸಂಪೈ: ನಾಕವ್ವು ಸಂಖ್ಯೆಯಲ್ಲಿ ಈ ಕೀಟಗಳನ್ನು ಬಿಡುಗಡೆ ಮಾಡುವುದರಿಂದ ವಂಶವೃದ್ಧಿ ಹಾಗೂ ಅದರ ಸ್ಥಳೀಕರಣಕ್ಕೆ ಅನುಕೂಲವಾಗಬಹುದು. ಒಂದು ಕೀಟದಿಂದ ಒಂದು ಘಾಫೇನಿಯಂ ಗಿಡವನ್ನು ತಿನ್ನಲು 6 ರಿಂದ 8 ವಾರಗಳು ಕಂಡುಬಂದಿದೆ ಈ ಕೀಟವು ಬಹು ಬೇಗನೆ ತನ್ನ ಸಂತತಿಯನ್ನು ಅಭಿವೃದ್ಧಿ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದೆ.

ಕಳೆಯನ್ನು ತೀಂದರೆ ಕೀಟಗಳ ಮುಂದಿನ ಸ್ಥಿತಿ ಏನು?: ಭಾರತವು ಒಂದು ವಿಶಾಲ ದೇಶವಾಗಿರುವುದರಿಂದ ಕಾಂಗ್ರೆಸ್ ಕಳೆಯನ್ನು ಸಂಪೂರ್ಣವಾಗಿ ನಿರ್ಮಾರ್ಥಿಸಿ ಮಾಡಲು ಸಾಧ್ಯವಿಲ್ಲ ಕಾರಣ ಇದು ಬಹು ಬೇಗನೆ ಬಹು ಪ್ರಮಾಣದಲ್ಲಿ ಹರಡುವ ಸಾಮರ್ಥ್ಯವನ್ನು ಹೊಂದಿದೆ. ಇದರಿಂದ ಕೆಲವು ಕಾಂಗ್ರೆಸ್ ಕಳೆಯು ಕೀಟಗಳ ದಾಳಿಯಿಂದ ತಪ್ಪಿಸಿಕೊಳ್ಳುವುದು ಇಂತಹ ಗಿಡಗಳಿಂದಾಗಿ ಕೀಟಗಳ ಸಂಖ್ಯೆ ತನ್ನ ಷ್ಟೇಚ್ ಕ್ಕೆ ತಾನೇ ಅಭಿವೃದ್ಧಿ ಹೊಂದಿ ಬದುಕಿ ಉಳಿಯುತ್ತದೆ.

ಬೀಟಲ್‌ಳ ಜೊತೆಯಲ್ಲಿ ಕಳೆನಾಶಕವನ್ನು ಬಳಸಬಹುದೇ?: ಕಳೆನಾಶಕವನ್ನು ಮತ್ತು ಬೀಟಲ್‌ಳನ್ನು ಜೊತೆ ಜೊತೆಯಲ್ಲಿ ಉಪಯೋಗಿಸಬಹುದು ಆದರೆ ಈ ಸಮಯದಲ್ಲಿ ಎಚ್ಚರಿಕೆಹಿನಬೇಕು ಕಳೆನಾಶಕವು ಎಲ್ಲಾ ಕೀಟಗಳನ್ನು ಒಂದೇ ಹಂತದಲ್ಲಿ ಸಾಮೀಸಲಾರದು, ಆದರೆ ಕೆಲವು ಕಳೆನಾಶಕಗಳು ಈ ಕೀಟಗಳ ಮೇಲೆ ನೇರವಾಗಿ ಸಿಂಪಡಿಸಿದಾಗ ಸಾಯಿತ್ವದೆ. ಆದುದರಿಂದ ಸಲಹೆ ಮಾಡಿದ ಪ್ರಮಾಣವನ್ನು ಮೊದಲ ಮೆಳೆಯಿಂದ ಮೊಳಕೆಯೋದೆದ ಗಿಡಗಳ ಮೇಲೆ ಸಿಂಪಡಿಸಬೇಕು. ಒಂದುವೇಳೆ ಕೀಟಗಳ ಉತ್ತಮ ಸಂಖ್ಯೆ ಕಂಡುಬಂದರೆ ಆ ಜಾಗಕ್ಕೆ ರಾಸಾಯನಿಕ ಸಿಂಪಡನೆಯನ್ನು ಮಾಡಬಾರದು.

ರ್ಯಾಗೊಂಗು ಬ್ಯಾಕೆಲರೇಟ್ ಬಹು ಉತ್ತಾದನ ವಿಧಾನ : ಅತ್ಯಂತ ಸರಳ ಹಾಗೂ ವಿಶ್ವಾಸ್ಯವಾದ ವಿಧಾನವೆಂದರೆ ಸೊಳ್ಳಿಗಳ ಪರದೆಯ ಗೂಡಿನ ಅಡಿಯಲ್ಲಿ ಬೆಳೆಸುವುದು. ಈ ಸೊಳ್ಳಿಪರದೆಯ ಗೂಡನ್ನು ಬೇಕಾದ ಅಳತೆಯಲ್ಲಿ ಮಾಡಿಕೊಳ್ಳುವುದು. ಈ ಕೀಟಗಳನ್ನು ಒಂದಿಸುವ ಗೂಡಿನ ಒಳಗೆ

ಬೀಜಗಳನ್ನಾದರೂ ಅಥವಾ ನೆಟ್ ಕಳೆಯನ್ನಿಗಳನ್ನಾದರೂ ನಾಣಿ ಮಾಡುವುದರ ಮೂಲಕ ಇದನ್ನು ಬೆಳೆಸಬಹುದು . ಗಿಡಗಳು ಒಳ್ಳೆಯ ಹಂತದಲ್ಲಿ ಬೆಳೆದ ಮೇಲೆ ಸುಮಾರು 10 ಜೋತೆ ಬೀಣಲ್ಲಿನ್ನು 6x6 ಅಳತೆಯ ಗೂಡಿನಲ್ಲಿ ಬಿಡಗಡೆ ಮಾಡಬೇಕು ಹೆಚ್ಚಿನ ಶೀಂಘರ ಬೇಗನೆ ಮೊಟ್ಟೆಗಳನ್ನಿಷ್ಟು ಶೀಂಘರ ಜೀವನ ಚಕ್ರವು ಗೂಡಿನಲ್ಲಿ ಪ್ರಾರಂಭವಾಗುತ್ತದೆ, ಬೇಕಾದಲ್ಲಿ ಹಳೆಯ ಗಿಡಗಳನ್ನು ತೆಗೆಯುವುದರ ಮೂಲಕ ಹೊಸ ಗಿಡಗಳನ್ನು ನಾಣಿಮಾಡಬೇಕು. ಈ ಬಗೆಯ ವಿಧಾನಕ್ಕೆ ಕಡಿಮೆ ಗಮನ ಹರಿಸಿದರೆ ಸಾಕು. ಎರಡು ತಿಂಗಳ ಅವಧಿಯಲ್ಲಿ 2x2 ಅಡಿ ಜಾಗದಲ್ಲಿ ಸರಿ ಸುಮಾರು 400-800 ಬೀಣಲ್ಲಿನ್ನು ಪಡೆಯಬಹುದು. 10x20 ಮೀಟರ್ ಬಲೆಯ ಗೂಡಿನಿಂದ ಎರಡು ತಿಂಗಳ ಅವಧಿಯಲ್ಲಿ 10000 ದಿಂದ 15000 ಬೀಣಲ್ ಪಡೆಯಬಹುದಾಗಿದೆ.



ಸ್ವಧಾರತ್ತುಕೆ ಸಸ್ಯಗಳಿಂದ ಜ್ಯೋವಿಕ ನಿಯಂತ್ರಣ : ಕಾಂಸಿಯ ಓರಾ ಮತ್ತು ಕಾಂಸಿಯ ಸೇರೆಸಿಯ ಸ್ವಧಾರತ್ತುಕೆ ಸಸ್ಯಗಳನ್ನು ಬೆಳೆಸುವುದರ ಮೂಲಕ ಕಾಂಗ್ನ್ಸ್ ಕಳೆಯನ್ನು ನಿಯಂತ್ರಿಸಲು ಸಲಹೆ ಮಾಡಲಾಗಿದೆ. ಗುರುತು ಮಾಡಿದಂತಹ ಕಾಂಗ್ನ್ಸ್ ಕಳೆಯಿರುವ ಬೆಳೆಯಲ್ಲಿ ಬೋಳಿ ಭೂಮಿಯಲ್ಲಿ

**ಮಾರ್ಚ್ - ಏಪ್ರೀಲ್** ನಲ್ಲಿ ಕ್ಷಾಸಿಯ ಫೋರಾವನ್ನು ಒಂದು ಹೆಕ್ಟೇರ್ ಗೆ 40-60 ಕೆ. ಜಿ ಪ್ರಮಾಣದ ಬೀಜವನ್ನು ಬೆಲ್ಲಬೇಕು, ಇದು ಮಳಗಾಳದಲ್ಲಿ ಕಾಂಗ್ರೆಸ್ ಕಳೆಯ ಬದಲಾಗಿ ಬೆಳೆಯುತ್ತದೆ. ಕಾಯ್ದಿರಿಸಿದ ರಸ್ತೆಯ ಬದಿಯಲ್ಲಿ ಹಾಗೂ ಬೆಳೆಯ ಮಧ್ಯದ ಬದುಗಳಲ್ಲಿ ಚೆಂಡು ಹೊಗಿಡಿಸಿದ್ದಿರುತ್ತದೆ. ಇವು ಕಾಂಗ್ರೆಸ್‌ಿನ ವ್ಯಾಪಕ ಸಂಸ್ಥೆಗಳಾಗಿ ಬೆಳೆಯುತ್ತವೆ ಹಾಗೂ ನೆಮಿಂದೇ ಗಳ ಸಂಖ್ಯೆಯನ್ನು ಕುಗ್ಗಿಸುತ್ತವೆ. ಈ ರೀತಿ ಚೆಂಡು ಹೊಗಿಸುವುದರಿಂದ ರ್ಯಾತರು ಹೊಗಿ ಮಾರಿ ಹೆಚ್ಚು ಹಣಗಳಿಸಬಹುದು ಮತ್ತು ಈ ಹೊಗಿಂದ ವ್ಯಾಪಕವಾಗಿ ಸಂದರ್ಭವಾಗಿ ಸಂಭವಿಸಬಹುದು.



**ಕಾಂಗ್ರೆಸ್ ಕಳೆಯಿಂದಾಗುವ ಉಪಯೋಗಗಳು :** ಸಾಮಾನ್ಯವಾಗಿ ಕಾಂಗ್ರೆಸ್ ತೊಂದರೆ ಮಾಡುವ ಕಳೆಯಾದರೂ ತನ್ನದೇ ಆದ ಕೆಲವು ಉಪಯೋಗಗಳನ್ನು ಹೊಂದಿದೆ ಅವುಗಳೆಂದರೆ

ಅ) ಜ್ಯೋವಿಕ ಅನಿಲ, ಕಾಗದ ಮತ್ತು ಕಾಂಪೋಸ್ಟ್ ( ಸಾವಯವ ಗೊಬ್ಬರ) ಇತ್ಯಾದಿ ತಯಾರಿಸಬಹುದು. ಆದರೆ ಇವುಗಳ ತಯಾರಿಕೆಗೆ ಕರ ಕೌಶಲ್ಯ ಹೊಂದಿದ ಮಾನವ ಸಂಘನ್ಯಾಲ ಹಾಗೂ ಅವಶ್ಯಕ ಉಪಕರಣಗಳು ಬೇಕಾಗುತ್ತವೆ, ಹಾಗಾಗಿ ಇವುಗಳ ಉತ್ಪಾದನೆ ಮಾಡಲು ಕರ ಕೌಶಲ್ಯವಿಲ್ಲದ ಮನುಷ್ಯನಿಂದ ಸಾಧ್ಯವಿಲ್ಲ ಆದಾಗ್ಯೂ ಕಾಂಗ್ರೆಸ್ ಕಳೆಯನ್ನು ಕಾಂಪೋಸ್ಟ್ ಆಗಿ ತಯಾರಿಸುವುದು ಬಹು ವರಿಷಾಮಕಾರಿಯಾಗಿದೆ.

ಕಾಂಪೋಸ್ಟ್ ನ್ನು ಗುಂಡಿ ತೊಡುವ ವಿಧಾನದ ಮೂಲಕ ತಯಾರಿಸಬೇಕು ಇದರ ಹೊರತು ಬೇರೆಯ ವಿಧಾನಗಳಾದ ತೆರೆದ ಗುಂಡಿ, ರಾಶಿ ಹಾಕುವ ವಿಧಾನ ಮತ್ತು NADEP ವಿಧಾನದ ಮೂಲಕ ತಯಾರಿಸಿದಲ್ಲಿ ಈ ಕಳೆಯ ಬೀಜವು ಸಾಯುವುದಿಲ್ಲ. ಈ ವಿಧಾನಗಳ ಮೂಲಕ ತಯಾರಿಸಿದ ಕಾಂಪೋಸ್ಟ್ ಅನ್ನು ಉಪಯೋಗಿಸಿದ್ದೇ ಆದರೆ ಸಾವಿರಾರು ಕಾಂಗ್ರೆಸ್ ಕಳೆಯ ಬೀಜಗಳನ್ನು ಮಣಿಗೆ ಸೇರಿಸಿದಂತಾಗುತ್ತದೆ. ಆದುದರಿಂದ ಬಹು ಬೇಗನೆ ಎಚ್ಚೆತ್ತುಹೊಂಡ "ಕಳೆ ಸಂಜೋಧನಾ ನಿರ್ದೇಶನಾಲಯವು" ಗುಂಡಿ ವಿಧಾನದಿಂದ ಕಾಂಪೋಸ್ಟ್ ತಯಾರಿಸಲು ಸಲಹೆ ಮಾಡಿದೆ. ಈ ವಿಧಾನದಿಂದ ಕಾಂಪೋಸ್ಟ್ ತಯಾರಿಸಿದಲ್ಲಿ ಬೀಜಗಳು ಸಂಪೂರ್ಣವಾಗಿ ಸಾಯುತ್ತವೆ. (ಹೆಚ್ಚು ಉಷ್ಣಾಂಶವು ಗುಂಡಿಯಲ್ಲಿ ಇರುವುದರಿಂದ).




ಜನರಲ್ಲಿ ಜಾಗೃತಿ ಮತ್ತು ಸಾಮಧ್ಯ ವೃದ್ಧಿಸುವ ಕಾರ್ಯಕ್ರಮಗಳು: ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಕಳೆಯ ಯಶಸ್ವಿ ನಿರ್ವಹಣೆಗೆ ಜನರ ಹಾಲ್ಕಾಳ್ಳುವಿಕೆ ಮತ್ತು ಜನರಲ್ಲಿ ಅದರ ಬಗ್ಗೆ ಜಾಗೃತಿ ಮುಖ್ಯವಾದದ್ದು, ಆದುದರಿಂದ ಪ್ರತಿಯೊಂದು ಹಾಲ್ಕಾಳ್ಳುವ ಘಟಕವು ಜಾಗೃತಿ ದಿನ, ವಾರ, ಪಕ್ಕ ಅಥವಾ ತಿಂಗಳು ಎಂದು ಸಂಘಟಿಸಲೇಬೇಕು.

ಈ ಜಾಗೃತಿ ದಿನಗಳಲ್ಲಿ ಕಾಂಗ್ರೆಸ್ ಕಳೆಯ ನಿರ್ವಹಣೆಯ ಬಗ್ಗೆ ನೇರ ಹಾತ್ಯೆಹೀಕೆ, ಫೋಟೋ ಪ್ರದರ್ಶನ, ದೃಶ್ಯ ಮಾರ್ಡ್ಯಮದ ಮೂಲಕ ವೀಕ್ಷಣೆ, ಮತ್ತು ಮೇರವಣಿಗೆ ಇತ್ಯಾದಿ ಕಾರ್ಯಕ್ರಮಗಳು ಇರಲೇಬೇಕು. ಕಾಂಗ್ರೆಸ್ ಕಳೆಯ ಬಗ್ಗೆ ಜಾಗೃತಿ ಮೂಡಿಸುವಾಗ ಮೇಲ್ಮೊಂದ ಕಾರ್ಯಕ್ರಮಗಳನ್ನು ಮಾಡುವ ಸಂಧರ್ಭದಲ್ಲಿ ಮಾರ್ಡ್ಯಮದವರನ್ನು ಆಹ್ವಾನಿಸಲೇಬೇಕು.

ಎಂಥೇನಿಯಂ ನಿರ್ವಹಣೆಯನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಲು ವಿವಿಧ ಸಂಘಟನೆಗಳ ತರಬೇತಿಯೂ ಸಹಾ ಮುಖ್ಯವಾದದ್ದು. ವಿವಿಧ ರಾಜ್ಯಗಳ ಸಂಘಟನೆಗಳಿಗೆ ತರಬೇತಿಯನ್ನು ಕಳೆ ಸಂಶೋಧನಾ ನಿರ್ದೇಶನಾಲಯ, ಜಬಲ್ಪುರ ಒದಗಿಸುತ್ತದೆ. ಪ್ರಮುಖ ತರಬೇತುದಾರ ಎಂಬ ಪದನಾಮ ನೀಡಲಾಗುತ್ತದೆ. ಈ ತರಬೇತುದಾರ ಮುಂದೆ ಈ ಜ್ಞಾನವನ್ನು ಬೇರೆ ಸಂಘಟನೆಗಳಿಗೆ ವರ್ಗಾಯಿಸುತ್ತಾರೆ.

ಈ ಕಾರ್ಯಕ್ರಮಗಳ ಪ್ರಚಾರಕ್ಕೆ ಚಿವಿ, ರೇಡಿಯೋ, ಸಮಾಜಾರ ಪತ್ರಿಕೆಗಳಿಗೆ ವಾಮುಖ್ಯತೆ ನೀಡಬೇಕು.

ಕಳೆ ಸಂಶೋಧನಾ ನಿರ್ದೇಶನಾಲಯವು ಪ್ರಾಥಮಿಕವಾಗಿ ಸಣ್ಣ ಪ್ರಮಾಣದಲ್ಲಿ ಜ್ಯೋವಿಕ ನಿಯಂತ್ರಕ ಯ್ಯಾಗೊಂಡು ಬ್ಯಾಕಲರೆಟ ವನ್ನು ಒದಗಿಸುವುದಲ್ಲದೆ ಬಹು ಉತ್ಪಾದನ ವಿಧಾನ ಹಾಗೂ ತರಬೇತಿಗಳನ್ನು ಕೊಡುತ್ತದೆ.



ಪಾಥ್ಯಾನಿಯಂ ಕೆಳೆಯನ್ನು ಕಾಂಪೋನ್ಸ್ ಮಾಡುವಲ್ಲಿ, ಜ್ಯೋವಿಕ ಅನೀಲ ಉತ್ತಾದಿಸುವಲ್ಲಿ, ಪ್ರಚೋದಕವಾಗಿ, ವೃತ್ತಿರೋಧಕವಾಗಿ ಹಾಗೂ ಇತರ ಬಳಕೆಯಲ್ಲಿ ಪ್ರೋತ್ಸಾಹಿಸಬೇಕು. ಮೇಲ್ಮೊದಲೆ ಮಾದರಿ ನೀಡಲಾಗಿದೆ